

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಪುಳ್ಳುರುವಾಗಿ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

॥ ಪುಳ್ಳುರುವಾಗಿ ॥

ಪಱಿಮೊಳಿಯಾಱ್ ಪಣೆಂದುರೈತ್ತ ಪಾಟ್ಟು

‡ಪುಳ್ಳುರುವಾಗಿ ನಳ್ಳಿರುಳ್ ವಂದ *
ಪೂದನೈ ಮಾಳ * ಇಲಂಗೈ
ಒಳ್ಳಿರಿ ಮಂಡಿ ಉಣ್ಣ ಪ್ಪಣೆತ್ತ *
ಊಕ್ಕಂ ಅದನೈ ನಿನ್ನೆಂದೋ *
ಕಳ್ಳವಿಱ್ ಕೋದೈ ಕಾದಲುಂ * ಎಂಗಳ್
ಕಾರಿಗೈ ಮಾದರ್ ಕರುತ್ತುಂ *
ಪಿಳ್ಳೈ ತ್ತ ಕೈಯಿಲ್ ಕಿಣ್ಣಮೇ ಒಕ್ಕ *
ಪ್ಪೇಶುವದೆಂದೈ ಪಿರಾನೇ ! (೧)

ಮನ್ನಿಲ್ ಮಲಿಂದು ಕೂತ್ತು ವಂದಾಡಿ *
ಮಾಲ್ ವಿಡೈ ಏಱುಂ ಅಡರ್ತ್ತ * ಆಯರ್
ಅನ್ನು ನಡುಂಗ ಆನಿರೈ ಕಾತ್ತ *
ಆಣ್ಣೈ ಕೋಲೋ ಅಱಿಯೇರ್ ನಾ *
ನಿನ್ನ ಪಿರಾನೇ ! ನೀಳ್ ಕಡಲ್ ವಣ್ಣಾ ! *
ನೀ ಇವಳ್ ತನ್ನೈ ನಿನ್ ಕೋಯಿಲ್ *
ಮುನ್ನಿಲ್ ಎಱುಂದ ಮುರುಂಗೈಯಿಲ್ ತೇನಾ *
ಮುನ್ ಕೈ ವಳೈ ಕವರಂದಾಯೇ (೨)

ಆರ್ ಮಲಿ ಯಾಱಿ ಶಂಗೊಡು ಪಱ್ಪಿ *
ಆಱ್ಪಲೈ ಆಱ್ಪಲ್ ಮಿಗುತ್ತು *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ನ್ಱ is pronounced somewhere between ನ್ಱ and ನ್ಱ. It is, however, colloquially acceptable to pronounce the clusters ಱ್ಱಿ and ನ್ಱ as ತ್ತ and ನ್ನ, respectively.

ಕ್ಕಾರ್ ಮುಗಿಲ್ ವಣ್ಣಾ ! ಕಂಜನೈ ಮುನ್ನಂ *
 ಕಡಂದ ನಿನ್ ಕಡುಂದಿಱಲ್ ತಾನೋ *
 ನೇರಿಱೈ ಮಾದೈ ನಿತ್ತಿಲ ತ್ತೊತ್ತೈ *
 ನೆಡುಂಗಡಲ್ ಅಮುದನೈಯಾಳೈ *
 ಆರೇಱಿಲ್ ವಣ್ಣಾ ! ಅಂಗೈಯಿಲ್ ವಟ್ಟಾಂ *
 ಇವಳ್ ಎನ ಕ್ಕರುದುಗಿನ್ಱಾಯೇ (೩)

ಮಲಿಯ ತೋಳುಂ ಮಾರ್ ಉರಿಯದಳುಂ *
 ಉಡೈಯವರ್ ತಮಕ್ಕುವೋರ್ ಪಾಗಂ *
 ನಲಿಯ ನಲಮೋ ನರಗನೈ ತ್ತೊಲೈತ್ತ *
 ಕರದಲತ್ತಮೈದಿಯಿನ್ ಕರುತ್ತೋ *
 ಅಲ್ಲಿಯಂಗೋದೈ ಅಣಿ ನಿಱಂ ಕೊಂಡು
 ವಂದು * ಮುನ್ನೇ ನಿನ್ನು ಪೋಗಾಯ್ *
 ಶೊಲ್ಲಿಯೇ ನಮ್ಮಿ ! ಇವಳೈ ನೀ ಉಂಗಳ್ *
 ತೊಂಡರ್ ಕೈ ತ್ತಂಡೆನ್ನವಾಱೇ (೪)

ಶೆರುವಳಿಯಾದ ಮನ್ನರ್ಗಳ್ ಮಾಳ *
 ತ್ತೇರ್ ವಲಂಗೊಂಡವರ್ ಶೆಲ್ಲುಂ *
 ಅರುವಳಿ ವಾನಂ ಅದರ್ ಪಡ ಕ್ಕಂಡ *
 ಆಣೈ ಕೊಲೋ ಅಱಿಯೇರ್ ನಾನ್ *
 ತಿರಾವೋಳಿ ಎಂಗಳ್ ತೇಮಲರ್ ಕ್ಕೋದೈ *
 ಶೀರ್ಮೈಯೈ ನಿನ್ನೈಂದಿಲೈ ಅಂದೋ *
 ಪೆರು ವಳಿ ನಾವಱ್ ಕನಿಯಿನುಂ ಎಳಿಯಳ್ *
 ಇವಳ್ ಎನ ಪ್ಪೇಶುಗಿನ್ಱಾಯೇ (೫)

ಅರಕ್ಕಿಯರ್ ಆಗಂ ಪುಲ್ಲೆನ ವಿಲ್ಲಾಲ್ *
 ಅಣಿ ಮದಿಳ್ ಇಲಂಗೈಯಾರ್ ಕೋನೈ *
 ಚ್ಚೆರುಕ್ಕುಱಿತ್ತಮರರ್ ಪಣಿಯ ಮುನ್ನಿನ್ಱ *
 ಶೇವಗವೋ ಶೆಯ್ದಿನ್ಱು *
 ಮುರುಕ್ಕಿದಱ್ ವಾಯ್ಚ್ಚಿ ಮುನ್ ಕೈ ವೆಣ್ ಶಂಗಂ
 ಕೊಂಡು * ಮುನ್ನೇ ನಿನ್ನು ಪೋಗಾಯ್ *

ಎರುಕ್ಕಿಲೈಕ್ಕಾಗ ಎಱಿ ಮಱುವೋಚ್ಚಲ್ *
ಎಱ ಶೆಯ್ದದೆಂದೈ ಪಿರಾನೇ ! (೬)

ಆಱಿಯರ್ ತಿಣ್ ತೇರ್ ಅರಶರ್ ವಂದಿಱ್ಚೊಂಜ *
ಅಲೈ ಕಡಲ್ ಉಲಗಂ ಮುರ್ ಆಂಡ *
ಪಾಱಿಯರ್ ತೋಳ್ ಓರ್ ಆಯಿರಂ ವೀಱಿ *
ಪ್ಪಡೈ ಮಱು ಪ್ಪಱಿಯ ವಲಿಯೋ *
ಮಾಱೈಮೇ ನೋಕ್ಕಿ ಮಣಿ ನಿಱಂ ಕೊಂಡು
ವಂದು * ಮುನ್ನೇ ನಿನ್ನು ಪೋಗಾಯ್ *
ಕೋಱಿವೇಣ್ ಮುಟ್ಟೈಕ್ಕೇ ಶೆಯ್ದದೆಂದಾಯ್ ! *
ಕುಱುಂದಡಿ ನೆಡುಂಗಡಲ್ ವಣ್ಣಾ ! (೭)

ಪೊರುಂದರ್ ಆಗಂ ಪುಳುವಂದೇಱಿ *
ವಳುಗಿರಾಲ್ ಪಿಳಂದು * ಅನ್ನು
ಪೆರ್ರು ತಗೈಕ್ಕಿರಂಗಿ ವಾಲಿಯೈ ಮುನಿಂದ *
ಪೆರುಮೈಗೊಲೋ ಶೆಯ್ದದಿನ್ನು *
ಪೆರ್ರು ತಡಂಗಣ್ಣಿ ಶುರುಮ್ಬಱು ಕೋದೈ *
ಪೆರುಮೈಯೈ ನಿನ್ನೆಂದಿಲೈ ಪೇಶಿಲ್ *
ಕರುಂಗಡಲ್ ವಣ್ಣಾ ! ಕವುಳ್ ಕೊಂಡ ನೀರಾಂ *
ಇವಳ್ ಎನ ಕ್ಕರುದುಗಿನ್ನಾಯೇ (೮)

ನೀರಱಲ್ ವಾನಾಯ್ ನೆಡು ನಿಲಂ ಕಾಲಾಯ್ *
ನಿನ್ನ ನಿನ್ ನೀರ್ಮೈಯೈ ನಿನ್ನೆಂದೋ *
ಶೀರ್ ಕೆಱು ಕೋದೈ ಎನ್ನಲದಿಲಳ್ ಎನ್ನು *
ಅನ್ನದೋರ್ ತೇಱ್ಱನೈ ತಾನೋ *
ಪಾರ್ಗೇಱು ಪವ್ವತ್ತಾರ್ ಅಮುದನೈಯ *
ಪಾವೈಯೈ ಪ್ಪಾವಂ ಶೆಯ್ದೇನುಕ್ಕು *
ಆರ್ ಅಱಿಲ್ ಓಮ್ಬುಂ ಅಂದರ್ಣ ತೋಟ್ಟಮಾಗ *
ನಿನ್ ಮನತ್ತು ವೈತ್ತಾಯೇ (೯)

‡ವೇಟ್ಟತ್ತೈ ಕ್ಕರುದಾದಡಿಯಿಣೈ ವಣಂಗಿ *
 ಮೆಯ್‌ಮೈ ನಿನ್ನೆಂ ಪೆರುಮಾನೈ *
 ವಾಳ್ ತಿಱಲ್ ತಾನೈ ಮಂಗೈಯರ್ ತಲೈವರ್ *
 ಮಾನ ವೇಲ್ ಕಲಿಯರ್ ವಾಯ್ ಒಲಿಗಳ್ *
 ತೋಟ್ಟಲರ್ ಪೈಂದಾರ್ ಚ್ಚುಡರ್ ಮುಡಿಯಾನೈ *
 ಪ್ಪಱಿ ಮೋಱಿಯಾಲ್ ಪಣೆಂದುರೈತ್ತ *
 ಪಾಟ್ಟಿವೈ ಪಾಡ ಪ್ಪತ್ತಿವೈ ಪೆರುಗಿ *
 ಚ್ಚಿತ್ತಮುಂ ತಿರುವೊಡು ಮಿಗುಪೇ (೧೦)

|| ತಿರುಮಂಗೈಯಾಱ್‌ವಾರ್ ತಿರುವಡಿಗಳೇ ಶರಣಂ ||